

## ಫೈರಾಯ್ಡ್ ಔಷಧಿ ಕಡಿಮೆ ಮಾಡುವ ಕುರಿತು

30ನೇ ದಿನದಿಂದ, ಫೈರಾಯ್ಡ್ ಔಷಧಿಯನ್ನು 50%ರಷ್ಟು ಕಡಿಮೆಗೊಳಿಸಬಹುದು ಮತ್ತು 60ನೇ ದಿನದಲ್ಲಿ, ರಕ್ತದ ನಿಯತಾಂಕಗಳನ್ನು ಗಮನಿಸಿದ ನಂತರ 50% ಔಷಧವನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ, 99% ರೋಗಿಗಳು ಫೈರಾಯ್ಡ್ ಹಾರ್ಮೋನ್ ಮಟ್ಟವನ್ನು 2ನೇ ತಿಂಗಳಲ್ಲಿ ಸಾಮಾನ್ಯಗೊಳಿಸಲಾಗುತ್ತದೆ. ಮೇಲೆ ತಿಳಿಸಿದ ಎಲ್ಲಾ ಶಿಫಾರಸ್ಸುಗಳನ್ನು ವೈದ್ಯರು/ವೈದ್ಯಕೀಯ ಆರೋಗ್ಯ ವೃತ್ತಿಪರರ ಮಾರ್ಗದರ್ಶನದಲ್ಲಿ ಮಾತ್ರ ಕಾರ್ಯಗತಗೊಳಿಸಬೇಕು.

ಗಮನಿಸಿ: “ರಕ್ತದ ನಿಯತಾಂಕಗಳು ಬದಲಾಗದೆ ಉಳಿದಿದ್ದರೆ ಮತ್ತು ಕಡಿಮೆಯನ್ನು ತೋರಿಸದಿದ್ದರೆ, ಮುಂದಿನ ತಿಂಗಳವರೆಗೆ ಅದೇ ಡೋಸೇಜ್ ಅನ್ನು ನಿರ್ವಹಿಸಿ ಮತ್ತು ಮತ್ತಷ್ಟು ಕಡಿಮೆ ಮಾಡಲು ವರದಿಯನ್ನು ಪರಿಶೀಲಿಸಿ”.